Biden to seek billions in aid for Israel

IN WAR MODE. Funding could total \$14 b, say sources even as Israel looks set for full-scale Gaza invasion

Reuters

US President Joe Biden asked Americans to spend billions more dollars to help Israel fight Hamas while Israel's decfence chief told his troops to be ready to go into the Gaza Strip to destroy the Palestinian militant group. In a televised White House speech on Thursday that also addressed Ukraine's effort to repel Russia's invasion, Biden said Hamas sought to "annihilate" Israel's democracy. The president also stressed the urgency of getting relief to Palestinian civilians in Gaza who lack food, water and medicine.

who lack food, water and medicine.

"We can't ignore the humanity of innocent Palestinians who only want to live in peace and have opportunity," said Biden, who visited Israel on Wednesday.

Israel appeared to be getting closer to a full-scale invasion of Gaza, a densely populated enclave ruled by Hamas. The Israeli military has massed troops and equipment near the Gaza border.
"You see Gaza now from a distance, you will soon see it from inside. The command will come," Israeli Defence Minister Youx Gallant told troops gathered at the Gaza border on Thursday.

Biden said he would ask Congress to approve extra

Biden said he would ask Congress to approve extra funding for "critical partner" Israel. A person familiar with the matter earlier said that would total \$14 billion. "All the indications are that the worst is coming," Jord-anian Foreign Minister Ayman Safadi told reporters in Amman.

AID SLOW TO MOVE

AID SLOWTO MOVE
During an eight-hour visit to
Tel Aviv on Wednesday, Biden
sought to broker a deal to get
aid into Gaza but had only limited success. He said Israel and
Egypt agreed that 20 trucks
with relief supplies could cross
into the enclave. Two Egyp-

Real access, key to deal with India: EU members

Reuters

Valencia European Union member states want to close a free trade deal with India, but only if it grants real access to the Asian country's markets, Spanish Deputy Trade Minister Xiana Mendez said on Friday at an EU meeting chaired byher country. "We've felt a political impetus on India's behalf and we want to reinforce the ne-

petus on India's behalf and we want to reinforce the ne-gotiations," said Mendez who represented the Spanish rotating presidency of the European Council at a meeting of trade ministers in the Spanish city of Valencia.

The EU is seen wanting greater access to Indian markets for its cars, alcoholic drinks and agri-food products such as cheese, while India is seen benefiting more in services and would like easier visa access to the EU for Indian professionals.

China to curb exports of key battery material

China said on Friday it will require export permits for some graphite products to protect national security, in its latest move to control supplies of critical minerals in response to challenges over its global manufacturing dominance.

China is the world's tographite producer and exporter. It also refines more than 90 per cent of the world's graphite into the material that is used in virtually all EV battery anodes, which is the negatively charged portion of a battery. Beijing is requiring the export permits at a time when many foreign governments are increasing their pressure on Chinese companies over their industrial practite was not targetting any specific country.

getting any specific country.
Top buyers of graphite from
China include Japan, the US,
India and South Korea, according to Chinese customs data.



ANGER ON THE STREETS. Demonstrators hold fla Fattah al-Sisi on top of a truck as UN Secretary-Genera crossing between Egypt and the Gaza Strip REUTERS

tian security sources said equipment was sent on Thursday through its border crossing to repair roads on the Gaza side. More than 100 trucks were waiting in Egypt. The crossing has been out of operation amid Israeli bom-

bardments on the Palestinian side of the border. While some officials previ-ously expected aid to enter Gaza on Friday, the chances appeared to dwindle. The newly-appointed US Special Envoy for Middle East Hu-

manitarian Issues David Sat-terfield was still negotiating the "exact modalities" of aid deliveries with Israeli and Egyptian officials, the State Department said.

epartment said. There have been repeated delays and obstacles, and Is

Egypt has been trying to channel humanitarian relief to Gaza through the Rafah crossing

rael has demanded assurance rael has demanded assurances that relief supplies could not be commandered by Hamas militants. British Prime Minister Rishi Sunaki se currenty on a Middle East trip, partly aimed at easing the provision of aid to Gaza as well as trying to prevent an escalation of violence in the region. The United Nations has called for aid to return to pre-

The United Nations has called for aid to return to pre-conflict levels of 100 trucks a day. Secretary General Anto-nio Guterres planned to visit the Rafah border crossing from Egypt to Gaza on Friday.

BEYOND GAZA

Meanwhile, an explosion at a Gaza hospital on Wednesday that enraged the Arab world and the anticipated Israeli ground invasion have heightened fears of the con-

reignehed tears of the con-flict spreading.

Palestinians blamed an Is-raeli air strike for the hospital blast, but Israel said it was caused by a failed rocket launch by Palestinian milit-ants. Biden backed the Israeli

Place: New Delhi Date: October 19, 2023

ants. Biden backed the Israeli account.
Gaza's Hamas-run interior ministry said 21 Palestinians were killed and 71 injured overnight in Israeli air strikes targeting homes in the southern city of Khan Younis, and that rescue workers were searching for victims under the rubble. Asked about the Lebanese army's account les. the rubble. Asked about the Lebanese army's account, Is-rael's military said it was in-vestigating the matter. Last week, Reuters journalist Issam Abdailah was killed and other journalists were wounded in southern Lebanon. On Priday, Israel ordered the evacuation of residents of Kiryat Shmona, a northern town close to the border with a population of more that

town-close to the border with a population of more that 20,000. Amid concerns the West Bank could become a third front in a wider war, 13 Palestinians were killed in clashes with Israeli forces in the Nur Shams refugee camp in the West Bank city of Tulkarm, the Palestinian Red Crescent said of Thursday.

Egypt peace summit may struggle to foster unity on Gaza conflict

Reuters

Egypt holds a summit on the Gaza criss on Saturday amd growing fears of a wider Middle East war but the absence of a top official from insrael's mail of the USA and some other leaders has dampened expectations for what it can achieve. The hastly-convened Cairo Peace Summit as the conflict still rages will bring loggether several Arab and European heads of state and government, alongside foreign misisters. Egypt has said little about the aims of the gathering beyond an October 15 statement by the Egyptap presidency that the summit would over recent developments involving the crisis Egypt holds a summit on the Gaza

Palestinian issue. "There is no precise over

of the participants so far. Much is still in flux," said one European

source.
German Chancellor Olaf
Scholz and British Prime Ministe
Rishi Sunak will not attend, while
there has been no official word
on whether French President
Emmanuel Macron will go.
Arab countries have voiced

Arab countries have voiced anger at Israel's unprecedented bombardment and siege of Gaza, home to 2.3 million people. European countries have struggled to settle on a united approach to the crisis, beyond condemning Hamas's attack, after days of confusion and mixed messaging.

Gaza through the Rafah crossing, the one access point not controlled by Israel, but aid has piled up on the Egyptian side. President Abdel Fattah aid Sis said on Wednesday Egyptians in their millions would reject the forced displacement of Palestinians into Sinai, adding that any such move would trum the Egyptian peninsula into a base for attacks against Israel. Egypt has said it will not accept any mass displacement of Gazars into Sinai, reflecting Arab fears that Palestinians could again filee or be forced from their homes en masse, as they were during the war surrounding Israel's creation in 1948.

Merck inks \$5.5-b deal with Daiichi for cancer drugs

Drugmaker Merck will pay Daiichi Sankyo \$5.5 billion to jointly develop three of its can-didate cancer drugs, they said, a deal that could be worth up to \$22 billion to the Japanese firm depending on the success of the cell-targeting therapies. The Japanese company is aiming for at least 900 billion wor. (\$60 billion) of resources

ven (\$6.0 billion) of revenue

from its oncology business in the fiscal year ending March 31, 2026, which would repres-ent about a five-fold increase

ent about a five-fold increase over athree-year period.

The deal is a "big positive and much needed for Daichi Sanlyo", said Tim Banerjee, a healthcare analyst who publishes on the Smartkarma platform. "This raises expectations from Daichi's oncology drug pipeline."

The three drug candidates to be developed with Merck

belong to the class known as antibody drug conjugates (ADC) and are in various stages of clinical development for the treatment of multiple solid cancer tumors. Unlike conventional chemotherapy, which can kill healthy cells, ADCs are designed to target only cancer cells, potentially reducing damage to normal cells.

The candidates - patritumab deruxtecan, finastamab deruxtecan and raludotatug

deruxtecan - have "multi-bil-lion dollar worldwide com-mercial revenue potential for each company" by the mid-2030s, the two compan-

The companies will jointly The companies will jointly develop and potentially commercialise the drug candidates worldwide, except in Japan, where Daiichi Sankyo will maintain exclusive rights, they said. Daiichi Sankyo will be solely responsible for manufacturily. solely responsible for facturing and supply.

GMR Pochanpalli Expressways Limited

		Quarte	d ended	Year ender
Sl	Particulars		30-Sep-22	31-Mar-23
110		Unaudited	Unaudited	Audited
1	Total Income from Operations	2,542.21	2,166.61	14,298.4
2	Net Profit/ (Loss) for the period (before tax, Exceptional and/ or Extraordinary items)	803.67	877.16	5,327.8
3	Net Profit/ (Loss) for the period before tax (after Exceptional and/ or Extraordinary items)	803.67	877.16	5,327.8
4	Net Profit/ (Loss) for the period after tax (after Exceptional and/ or Extraordinary items)	659.64	714.44	4,395.1
5	Total Comprehensive Income for the period (Comprising Profit/ (Loss) for the period (after tax) and Other Comprehensive Income (after tax)	659.22	746.92	4,405.3
6	Paid-up equity share capital (Face Value of ₹ 10 each)	13,800.00	13,800.00	13,800.00
7	Reserves (excluding revaluation reserve) (as per latest audited financials)			16,053.0
8	Securities Premium Account	-	-	
9	Net-worth (refer note no.4)	21,646.53	17,340.02	20,593.6
10	Paid up Debt Capital/ Outstanding Debt (including interest accrued thereon) (refer note no.4)	17,890.69	22,422.86	20,186.5
11	Outstanding Redeemable Preference Shares (refer note no.4)	3,267.31	2,951.97	3,105.2
12	Debt Equity Ratio (refer note no.4)	0.69	0.97	0.7
13	Earning Per Share (EPS) of ₹ 10/- each (for continuing and discontinued operations) - (not annualised for the quarters)			
	1. Basic	0.48	0.52	3.1
	2. Diluted	0.48	0.52	3.1
	Capital Redemption Reserve	-	-	
15	Debenture Redemption Reserve	9,259.44	9,259.44	9,259.4
16	Debt Service Coverage Ratio (refer note no.4)	0.79	0.87	1.1
17	Interest Service Coverage Ratio (refer note no.4)	3.01	2.78	3.8

Director - (DIN 00575031) GMR GROUP - PE / 32 / PREM ASSO

TAT	EMENT OF UNAUDITED STANDALONE FINANCIAL RESULTS FOR THE QUAR	TER ENDED		IER 30,
S.		Quarter		Year Fr
No.	Particulars		30.09.2022	
		Unaudited	Unaudited	Audit
1	Total Income from Operations	502.31	328.24	1,38
2	Net Profit / (Loss) for the period (before Tax, Exceptional and/or Extraordinary items)	110.06	65.64	
3	Net Profit / (Loss) for the period before Tax (after Exceptional and/or Extraordinary items)	110.06	65.64	
4	Net Profit / (Loss) for the period after Tax (after Exceptional and/or Extraordinary items)	70.66	42.32	3.
5	Total Comprehensive Income / (Loss) for the period [Comprising Profit / (Loss) for the period (after tax) and Other Comprehensive Income (after tax)]	71.90	(74.71)	(101
6	Paid-up Equity Share Capital (Face Value of Rs. 10/- per equity share)	378.00	378.00	37
7	Reserves (Other Equity) (excluding Revaluation Reserve)	1,599.58	1,382.15	1,42
8	Securities Premium Account (Refer note 4)	-	-	
9	Net Worth (Refer note 5)	1,977.58	1,760.15	1,80
	Paid up Debt Capital/ Outstanding Debt	8,259.87	8,319.88	8,32
11	Outstanding Redeemable Preference Shares (Refer note 4)	-		
12	Debt Equity Ratio (Refer Note 6)	4.18	4.73	
13	Earnings Per Share (EPS) [face value of Rs. 10/- per equity share] EPS for the quarter not annualized (for continuing and discontinued operations)-			
	Basic (amount in Rs)	1.87	1.12	
	Diluted (amount in Rs)	1.87	1.12	
14	Capital Redemption Reserve (Refer note 4)	-		
15	Debenture Redemption Reserve	199.00	-	19
16	Debt Service Coverage Ratio (Refer note 7)*	2.36	1.68	
17	Interest Service Coverage Ratio (Refer note 8)*	2.36	1.68	
18	Current Ratio (Refer note 9)	1.25	2.20	
	Long term debt to working capital (Refer note 9)	17.99	6.46	
	Current liability ratio (Refer note 9)	0.18	0.11	
21	Total debt to total assets (Refer note 9)	0.72	0.75	
22	Debtors turnover ratio (Annualized) (Refer note 9)	15.06	12.66	
23	Operating margin (%) (Refer note 9)	48.53%	48.02%	31
24	Net profit / (Loss) margin (%) (Refer note 9)	15.32%	14.43%	



Date: October 20, 2023

:::

Sasken Technologies Limited

ed Office: 139/25, Ring Road, Domlur, Bengaluru - 560 07: 80 6694 3000; Email: investor@sasken.com;

EXTRACT OF AUDITED CONSOLIDATED FINANCIAL RESULTS OF SASKEN AND ITS SUBSIDIARIES FOR THE **QUARTER AND HALF YEAR ENDED SEPTEMBER 30, 2023**

\$I. No. 1. 2. 3. 4. 5. 6.	Particulars	Quarter ended September 30, 2023	Quarter ended September 30, 2022	Half year ended September 30, 2023	Half year ended September 30, 2022	For the year ended March 31, 2023
1.	Total income from operations	11,284.58	13,571.27	23,283.96	23,136.59	47,671.98
2.	Net profit for the period (before tax)	2,296.51	4,407.01	5,182.05	6,430.05	12,363.22
3.	Net profit for the period after tax	1,807.80	3,592.10	4,377.74	5,115.22	9,947.21
4.	Total comprehensive income for the period [comprising profit for the period (after tax) and other comprehensive income (after tax)]	1,816.63	3,165.41	4,747.13	4,401.02	9,679.93
5.	Paid up equity share capital	1,505.09	1,505.09	1,505.09	1,505.09	1,505.09
6.	Reserves (excluding revaluation reserve) as shown in the audited Balance Sheet of FY23	_	_	_	_	70,427.93
7.	Earnings Per Share (of Rs. 10/- each)*					
	1. Basic	12.01	23.89	29.09	34.02	66.14
	2. Diluted	11.84	23.74	28.67	33.82	65.58
8.	Total income**	10,454.16	11,139.98	20,821.05	19,071.73	41,553.87
9.	Profit before tax**	2,712.32	3,268.81	5,332.63	4,609.42	11,393.20
10.	Profit after tax**	2,304.21	2,776.91	4,656.94	3.751.90	9.814.81

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company.

For Sasken Technologies Ltd.
Rajiv C. Mody
Chairman & Managing Director Chairman & Mana

Corporate Identity Number (CIN): L01131KA1943PLC000833 Registered Office: Pollibetta - 571 215, Kodagu, Karnataka Corporate Office: No. 57, Railway Parallel Road, Kumara Park West, Bengaluru - 560 020, Karnataka. Pri. 080 - 2356 6695 / 97. 2356 1978-81; Fax: 080 - 2334 1843 Email : investors@tatacoffee.com

TATA COFFEE LIMITED

							(₹Lal
		Quarter ended	Quarter ended	Quarter ended	Six Month	is ended	Year Ende
	Particulars	September 30,	June 30,	September 30,	Septem		March 31
	raiuculai s	2023	2023	2022	2023	2022	2023
l		(Audited)	(Audited)	(Audited)	(Audited)	(Audited)	(Audited
	Total Income	26893	26187	27346	53080	51692	109134
	Net Profit / (Loss) Before Tax and Exceptional items	4230	3484	3633	7714	7242	13986
	Net Profit / (Loss) Before Tax after Exceptional items	4230	3484	18337	7714	21946	28690
	Net Profit / (Loss) attributable to Shareholders of the Company	3265	2700	14355	5965	17351	23133
	Total Comprehensive Income for the period (comprising Profit / (Loss) for						
	the period after tax and Other Comprehensive Income after tax)	3502	2668	14319	6170	17044	23116
	Paid-up Equity Share Capital (Face Value ₹1/- each)	1868	1868	1868	1868	1868	1868
	Reserves excluding Revaluation Reserve						133961
	Basic & Diluted Earning per Share (₹per Share) [*]	1.75	1.45	7.69	3.19	9.29	12.39

EXTRACT OF CONSOLIDATED FINANCIAL RESULTS FOR THE QUARTER AND SIX MONTHS ENDED SEPTEMBER 30, 2023

						(₹Lakh
			Quarter ended	Six Month		Year Ended
Particulars	September 30,	June 30,	September 30,	Septem		March 31,
r unucum a	2023	2023	2022	2023	2022	2023
	(Unaudited)	(Unaudited)	(Unaudited)	(Unaudited)	(Unaudited)	(Audited)
Total Income	71903	70793	72269	142696	138874	287956
Net Profit / (Loss) Before Tax and Exceptional items	8204	8191	5038	16395	13905	27260
Net Profit / (Loss) Before Tax after Exceptional items	8204	8191	18708	16395	27469	40759
Net Profit / (Loss) attributable to Shareholders of the Company	5670	4748	14240	10418	18741	26284
Total Comprehensive Income for the period (comprising Profit / (Loss) for						
the period after tax and Other Comprehensive Income after tax)	7616	7038	17803	14654	28404	40494
Paid-up Equity Share Capital (Face Value ₹1/- each)	1868	1868	1868	1868	1868	1868
Reserves excluding Revaluation Reserve	-					177465
Basic & Diluted Earning per Share (₹per Share) [*]	3.04	2.54	7.62	5.58	10.03	14.07

The above results were reviewed by the Audit Committee of the Board and subsequently taken on record by the Board of Directors at its Meeting held of

October 19, 2023.

The above is an extract of the detailed format of Financial selectified likely file of the Financial Results are available on the BSE Limited website (URL www.bseindia.com) As the selection of the select

CHACKO PURACKAL THOMAS Managing Director & CEO





Place: Bengaluru

Date: October 20, 2023

Sasken Technologies Limited

Registered Office: 139/25, Ring Road, Domlur, Bengaluru - 560 071 Tel: +91 80 6694 3000; Email: investor@sasken.com; Website: www.sasken.com; CIN: L72100KA1989PLC014226

EXTRACT OF AUDITED CONSOLIDATED FINANCIAL **RESULTS OF SASKEN AND ITS SUBSIDIARIES FOR THE QUARTER AND HALF YEAR ENDED SEPTEMBER 30, 2023**

SI. No.	Particulars	Quarter ended September 30, 2023	Quarter ended September 30, 2022	Half year ended September 30, 2023	Half year ended September 30, 2022	For the year ended March 31, 2023
1.	Total income from operations	11,284.58	13,571.27	23,283.96	23,136.59	47,671.98
2.	Net profit for the period (before tax)	2,296.51	4,407.01	5,182.05	6,430.05	12,363.22
3.	Net profit for the period after tax	1,807.80	3,592.10	4,377.74	5,115.22	9,947.21
4.	Total comprehensive income for the period [comprising profit for the period (after tax) and other comprehensive income (after tax)]	1,816.63	3,165.41	4,747.13	4,401.02	9,679.93
5.	Paid up equity share capital	1,505.09	1,505.09	1,505.09	1,505.09	1,505.09
6.	Reserves (excluding revaluation reserve) as shown in the audited Balance Sheet of FY23	_	_	_	_	70,427.93
7.	Earnings Per Share (of Rs. 10/- each)*					
	1. Basic	12.01	23.89	29.09	34.02	66.14
	2. Diluted	11.84	23.74	28.67	33.82	65.58
8.	Total income**	10,454.16	11,139.98	20,821.05	19,071.73	41,553.87
9.	Profit before tax**	2,712.32	3,268.81	5,332.63	4,609.42	11,393.20
10.	Profit after tax**	2,304.21	2,776.91	4,656.94	3,751.90	9,814.81

**information pertains to Sasken Technologies Limited on a standalone basis.

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company.

For Sasken Technologies Ltd. Rajiv C. Mody

Chairman & Managing Director DIN:00092037

ನಿಯಮ17(2)ಡಿ

ಇಪಿ ಸಂಖ್ಯೆ : ಕ.ರಾ.ಸೌ.ಸಂ.ಸ.ನಿ/ಸ.ಸಂ.ಸ.ನಿ/ವ.ಅ/1420/2021-22

ಸ್ಥಿರಾಸ್ತಿ ಬಹಿರಂಗ ಹರಾಜು ಪ್ರಕಟಣೆ

ಶ್ರೀ ವರುಣ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಹನುಮಂತನಗರ, ಬೆಂಗಳೂರು-19. ಸಹಕಾರಿಯಲ್ಲಿ ಸುಸ್ತಿದಾರರಾದ

 1. ಶ್ರೀ ಮಾರೇಗೌಡ. ಎಂ. ನಂ. 9/1, ಕುಲುಮೆ ಕೆಂಪಲಿಂಗನಹಳ್ಳಿಗ್ರಾಮ, ಕಸಬಾ ಹೋಬಳಿ, ನೆಲಮಂಗಲ ತಾಲೊಕು, ಬೆಂಗಳೂರು ಗ್ರಾಮಾಂತರ -562130 2.ಶ್ರೀ ರಂಗಸ್ವಾಮಿ. ಬಿ.ಆರ್. ಇವರುಗಳಿಂದ ಬಾಕಿಯಾಗಿರುವ ದಿನಾಂಕ: 04.09.2023ಕ್ಕೆ ಒಟ್ಟು ರೂ.75,41,787/-ಗಳ ಸಂದಾಯದ ಬಗ್ಗೆ ಈ ಕೆಳಗೆ ನಮೂದಿಸಲಾದ ಸ್ಥಿರ ಸ್ವತ್ತುಗಳ ಜಫ್ತಿಯನ್ನು 2023ನೇ ಇಸವಿ ನವಂಬರ್ ತಿಂಗಳ 23ನೇ ದಿನಾಂಕ ಗುರುವಾರದಂದು ಬಹಿರಂಗ ಹರಾಜು ಮೂಲಕವಾಗಿ ಅಥವಾ ಹರಾಜನ್ನು ಮುಂದೂಡಲಾದ ದಿನಾಂಕದಂದು ಸ್ಥಿರ ಸ್ವತ್ತುಗಳು ಇರುವ ಗ್ರಾಮದಲ್ಲಿ ಬಹಿರಂಗ ಹರಾಜನ್ನು ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಸದರಿ ಹರಾಜು ಹಗಲು 11-00 ಗಂಟೆಗೆ ಪ್ರಾರಂಭವಾಗಿ ಅತ್ಯಧಿಕ ಬಿಡ್ ಕೂಗುವುವವರಿಗೆ ಸ್ವತ್ತನ್ನು ಮೂರು ಸಲಕ್ಕಾಗಿ ಖಾಯಂ ಮಾಡಿ ಕೊಡಲಾಗುವುದು.

2.ಬಿಡ್ಡುದಾರರು ಹರಾಜಿನ ಮೊಬಲಗಿನ ಪೈಕಿ ಅದರ **ಶೇಕಡಾ 25**%ಕ್ಕೆ ಸಮನಾದ ಮೊಬಲಗನ್ನು ಹರಾಜಿನ ಸಮಯದಲ್ಲಿ ಠೇವಣಿ ಇಡತಕ್ತದು ಮತ್ತು ಬಿಡ್ಡು ಹಣದ ಉಳಿದ ಮೊಬಲಗನ್ನು **ಮಾರಾಟದ ದಿನಾಂಕದಿಂದ 45 ದಿವಸಗಳೊಳಗಾಗಿ** ಸಂದಾಯ ಮಾಡಲು ತಪ್ಪಿದರೆ ಅವರು

ಇಟ್ಟಿದ್ದ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಗುರಿಯಾಗಿರತಕ್ಕದ್ದು. 3.ಮೇಲೆ ಹೇಳಿದ ಪ್ರಕಾರ ನಿಗದಿತ ಸಮಯದೊಳಗೆ ಹಣವನ್ನು ಠೇವಣಿ ಇಡ್ಡದಿದ್ದರೆ ಅಥವಾ ಅಂಥ ಪ್ರಕಾರ ಮೊಬಲಗಿನ ಪೈಕಿ ಉಳಿದ ಮೊಬಲಗನ್ನು ಸಂದಾಯ ಮಾಡದಿದ್ದರೆ ಪ್ರಥಮ ಬಿಡ್ಡುದಾರನ ಸಂಬಂಧದಲ್ಲಿ ಆದ ವೆಚ್ಚ ಅಥವಾ ನಷ್ಟ ಒಳಗೊಂಡಂತೆ, ಆ ಸ್ಥತ್ತಿನ ಮರು ಮಾರಾಟಕ್ಕಾಗಿ ಹೊಸ ಅಸೂಚನೆಯನ್ನು ಪ್ರಕಟಿಸಿದ ನಂತರ ಭೂಮಿಗಳನ್ನು ಪುನಃ ಮಾರಾಟ ಮಾಡಲಾಗುವುದು.

4.ಮಾರಾಟದ ಕಾಲದಲ್ಲಿ ಬಿಡ್ಡು ಮಾಡುವವರು ತಾವು ತಮ್ಮ ಪರವಾಗಿಯೇ ಬಿಡ್ಡು ಮಾಡುತ್ತಾರೋ ಅಥವಾ ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುತ್ತಾರೋ ಎಂಬುದನ್ನು ತಿಳಿಸಬೇಕೆಂದು ಕೋರಬಹುದು. ಅನ್ಯ ವ್ಯಕ್ತಿಯ ಪರವಾಗಿ ಬಿಡ್ಡು ಮಾಡುವ ಪಕ್ಷದಲ್ಲಿ ಬಿಡ್ಡುದಾರರು ಆ ಅನ್ನ ವ್ಯಕ್ತಿಯು ಸ್ವತಃ ಸಹಿ ಮಾಡಿದ ಅಧಿಕಾರ ಪತ್ರವನ್ನು ಹಾಜರು ಮಾಡುವಂತೆ ಕೋರಬಹುದು. ಈ ಪ್ರಕಾರ ಹಾಜರುಪಡಿಸದೇ ಇದ್ದರೆ ಅವರ ಬಿಡ್ಡನ್ನು ತಿರಸ್ಕರಿಸಬಹುದು.

5.ಸುಸ್ತಿದಾರದಾಗಲೀ ಅಥವಾ ಅವರ ಪರವಾಗಿ ಯಾವೊಬ್ಬ ಏಜಂಟನಾಗಲೀ ಅಥವಾ ಜಪ್ತಿ ಮಾಡಲಾದ ಸ್ವತ್ತುಗಳ ಸಂಬಂಧದಲ್ಲಿ ಹಿತಾಸಕ್ತಿಯುಳ್ಳ ಕ್ಷೇಮುದಾರನಾಗಲಿ ಅಥವಾ ಯಾರೊಬ್ಬರು ಬಡ್ಡಿ ಮತ್ತು ಇತರ ಖರ್ಚುಗಳ ಸಹಿತ ಪೂರಾ ಮೊಬಲಗನ್ನು ಸಂದಾಯ ಮಾಡಿದರೆ ಹರಾಜನ್ನು ನಿಲ್ಲಿಸತಕ್ಷದ್ದು. ಪರಂತು ಹಾಗೆ ಸಂದಾಯಮಾಡುವುದು ಹರಾಜು ಮಾಡಲು ನಿಗದಿಪಡಿಸಿದ ದಿನಾಂಕಿದ ಹಿಂದಿನ

ದಿನದ ಸೂರ್ರ್ಯಸ್ತಕ್ಕೆ ಮುಂಚೆಯಾಗಿರತಕ್ಕದ್ದು. 6.ಹರಾಜು ಉಪ ವಿಭಾಗೀಯ ಸಹಕಾರಿಯ ರಿಜಿಸ್ಟಾರರು ಅದನ್ನು ಖಾಯಂ ಮಾಡುವವರಗೆ ಖಾಯಂ ಆಗತಕ್ಕದ್ನಲ್ಲ. ಮಾರಾಟವು ಮುಕ್ತಾಯವಾದ ನಂತರ ಅದರ ಮೇಲಿನ ಸ್ಪಾಂಪು ಶುಲ್ಕವನ್ನು ಪಾವತಿ ಮಾಡಿದಲ್ಲಿ ಸದರಿ ಉಪ ವಿಭಾಗದ ಸಹಾಯಕ ರಿಜಿಸ್ಟಾರನು ಸಹಿ ಹಾಗೂ ಮೊಹರು ಹಾಕಿರುವ ಮಾರಾಟದ ಪ್ರಮಾಣ ಪತ್ರವನ್ನು ಅವನಿಗೆ ನೀಡತಕ್ಕದ್ದು

.ಭೂಮಿಗಳ ವಿವರಣೆಯಲ್ಲಿ ಅಥವಾ ಅವುಗಳ ಅಂದಾಜು ವಿಸ್ತೀರ್ಣ ವಿಷಯದಲ್ಲಿ ತಪ್ಪುಗಳೇನಾದರು ಇದ್ದಲ್ಲಿ ಅವುಗಳ ಬಗ್ಗೆ ಸರ್ಕಾರವು ಜವಬ್ದಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು.

ω	~ ~	્
ತಾಲ್ಲೂಕು	ಸುಸ್ತಿದಾರನ	ಸುಸ್ತಿದಾರನಿಗೆ ಸೇರಿದ ಸ್ಥಿರ
ಮತ್ತು ಗ್ರಾಮ	ಹೆಸರು	ಭೂಮಿಯ ಸ.ನಂ ಮತ್ತು ಅ

ತಾಲ್ಲೂಕು ಮತ್ತು ಗ್ರಾಮ	ಸುಸ್ತಿದಾರನ ಹೆಸರು	ಸುಸ್ತಿದಾರನಿಗೆ ಸೇರಿದ ಸ್ಥಿರ ಸ್ವತ್ತುಗಳ ವಿವರ ಭೂಮಿಯ ಸ.ನಂ ಮತ್ತು ಅಂದಾಜು ವಿಸ್ತೀರ್ಣ	ತೀರ್ಪು ಮೊಬಲಗು	ನ್ಷಿತ್ತುಗಳ ಮೇರ ಯಾವುದಾರರು ಋಣಗಳು ಇದ್ದ ಪಕ್ಷಕ್ಕೆ ಅವುಗಳ ವಿವರ
ನಂ.9/I, ಕುಲುಮೆ ಕೆಂಪಲಿಂಗನ ಹಳ್ಳಿ ಗ್ರಾಮ, ಕಸಬಾ ಹೋಬಳಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಬೆಂಗಳೂರು– 562130	ಶ್ರೀ ಮಾರೇ ಗೌಡ. ಎಂ	ಸೆಡ್ಯೂಲ್ ಸ್ತತ್ರಿನ ವಿವರ All Part and parcel of the Schedule property bearing No.9/1, Assessment No.9/1, (Formed out of Sy No. 9/1), Situated at Kulume kempalingana halli Villege, (K.Kempalinhanahalli) Kasaba Hobali, Nelamangala Taluk, Measuring East to West: 150 Feet, North to South: 60 Feet, Totally Measuring 9000 Square Feet and Bounded on: ಪಡ್ಯೂಲ್ ಸ್ವತ್ರಿನ ಚಕ್ಕುಬಂಧಿ ವಿವರ East By: Road West By: Remaining Portion of Mutharayappa Property North By: Remaining Portion of Mutharayappa Property South By: Remaining Portion of Mutharayappa Property		ಸಹಕಾರಿಯ ಸಾಲದ ಋಣಭಾರ ಇರುತ್ತದೆ.
		ರಾಟದ ಮೂವತ್ತು ದಿನಗಳ ಮುಂಚಿತವಾಗಿಯಾದರ ಶಾ. ಸಂಚರಣಿ ಸಕ್ಕಟ್ಟು ಮತ್ತು ಮಾರಾಟರ ದಿನಾಂಕಕ		

ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಪ್ರಕಟಿಸತಕ್ಕದ್ದು. ಸಹಿ/– ಪ್ರೇಮಾನಂದ ಬಿ.ಪಿ

ಸಹಕಾರಿಗಳ ಸಹಾಯಕ ನಿಬಂಧಕ ಹಾಗೂ ಸ್ಥಳ: ಬೆಂಗಳೂರು (ವಸೂಲಾತಿ ಅಧಿಕಾರಿಗಳು ನಿ-441) ದಿನಾಂಕ: 11.09.2023 ಕ.ರಾ.ಸೌ.ಸಂ.ಸ.ನಿ., ಬೆಂಗಳೂರು

> ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಒಂದು ನಿಗದಿತ ವಾಣಿಜ್ಯ ಬ್ಯಾಂಕ್)

ನೋಂದಾಯಿತ ಕಚೇರಿ: ದಿ ಫೇರ್ವೇ, ನೆಲ ಮತ್ತು ಮೊದಲ ಮಹಡಿ, ಸರ್ವೆ ನಂ.10/1, $11/2 \ \& \ 12/2$ ಬಿ, ದೊಮ್ಮಲೂರು ಪಕ್ಕ, ಕೋರಮಂಗಲ ಇನ್ನರ್ ರಿಂಗ್ ರಸ್ತೆ, ಇಜಿಎಲ್ ಬಿಸಿನೆಸ್ ಪಾರ್ಕ್ ಪಕ್ಕ, ಚಲ್ಲಘಟ್ಟ, ಬೆಂಗಳೂರು-560071.

: ಬೆಂಗಳೂರು

ದಿನಾಂಕ : 21.10.2023

ಸಹಿ/- ಅಧಿಕೃತ ಅಧಿಕಾರಿ

ದಿ ಕರೂರ್ ವೈತ್ಯ ಬ್ಯಾಂಕ್ ಲಿಮಿಟೆಡ್.

ಇ–ಹರಾಜು ಸೂಚನೆ

ಸತುಗಳ ಮೇಲೆ

ಸೆಕ್ಯೂರಿಟಿ ಇಂಟರೆಸ್ಟ್ (ಎನ್ಫೋರ್ಸ್ಮಮೆಂಟ್) ನಿಯಮಗಳು,2002ರ ನಿಯಮ 8(6) ಮತ್ತು 9 ರ ನಿಬಂಧನೆಯೊಂದಿಗೆ ಓದಿಕೊಂಡು ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನ್ಯಾನ್ಷಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ಮಾಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್, 2002ರ ಅಡಿಯಲ್ಲಿ ಸ್ಥಿರಾಸ್ತಿ ಸ್ವತ್ತುಗಳ ಮಾರಾಟಕ್ಕಾಗಿ ಇ–ಹರಾಜು ಮಾರಾಟ ಪ್ರಕಟಣೆ. ಸರ್ಪೇಸಿ ಕಾಯದೆಯ ಸೆಕ್ಷನ್ 13(4) ಅಡಿಯಲ್ಲಿ ಜಡ ಸ್ಥಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ನ ಅಧಿಕೃತ ಅಧಿಕಾರಿಯಾಗಿ ಕೆಳಸಹಿದಾರರು ಅಧಿಕಾರಗಳನ್ನು ಚಲಾಯಸುವ ಮೂಲಕ ಈ ಕೆಳಗಿನ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಬ್ಯಾಂಕಿಗೆ ಬರಬೇಕಾದ ಬಾಕಿಗಳನ್ನು ಸಾರ್ವಜನಿಕರಿಗೆ ಮತ್ತು ಸಾಲಗಾರರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೆಳಗೆ ವಿವರಿಸಲಾದ ಅಡಮಾನ ಇಟ್ಟಿರುವ ಸ್ಥತ್ತುಗಳನ್ನು ಆನ್ ಲೈನ್ ಹರಾಜು (ಇ–ಹರಾಜು) ಮೂಲಕ "ಎಲ್ಲಿ ಹೇಗಿದೆಯೋ ಹಾಗೆ" ಮತ್ತು "ಎಲ್ಲಿ ಏನಿದೆಯೂ ಹಾಗೆ" ಈ ಕೆಳಗೆ ನಿಗದಿಪಡಿಸಿದ ದಿನಾಂಕಂದು ಹರಾಜು ಮಾಡಲಾಗುತ್ತದೆ.

ಕ್ರ ಸಾಲದ ಖಾತೆ ಸಂ ಸಂಖ್ಯೆ	ಸಾಲಗಾರರ / ಸಹ-ಸಾಲಗಾರರ/ ಜಾಮೀನುದಾರರ ಮೂಲ ಹೆಸರು	ಸೂಚನೆ ದಿನಾಂಕ 13-2 ದಂದು	ಸ್ವಾಧೀನ ದಿನಾಂಕ	18.10.2023 ರಂದು ಇದ್ದಂತೆ ಪ್ರಸ್ತುತ ಬಾಕಿ ಮೊತ್ತ	ಆ್ಯಾಯ ಪರಿಸಲನೆಯ ದಿನಾಂಕ ಮತ್ತು ಸಮಯ	ಐಎನ್ಆರ್ ಗಳಲ್ಲಿ ಮೀಸಲು ಬೆಲೆ	ಮುಂಗಡ ಶೇವಣಿ (ಐಎನ್ಆರ್)	ಇ-ಹರಾಜಿನ ದಿನಾಂಕ ಮತ್ತು ಸಮಯ	ಬಿಡ್ ಸಲ್ಲಿಸಲು ಕೊನೆಯ ದಿನಾಂಕ & ಸಮಯ ಮತ್ತು ಸ್ಥಳ
46989440000303	1) ಅಮಾನುಲ್ಲಾ ಎಂ, 2) ಅರ್ಷಿಯಾ ಬಾನು	12.11.2022	30.09.2023	ರೂ. 19,31,988/- (ರೂಪಾಯಿ ಹತ್ತೊಂಭತ್ತು ಲಕ್ಷದ ಮೂವತ್ತೊಂದು ಸಾವಿರದ ಒಂಭೈನೂರ ಎಂಭತ್ತೆಂಟು ಮಾತ್ರ)	9:30 ರಿಂದ ಸಂಜೆ		(ರೂಪಾಯಿ ಒಂದು ಲಕ್ಷದ ನಲವತ್ತೇಳು	02.00 ก็อเริกิ	ದಿನಾಂಕ: 21.11.2023, ರಂದು ಸಂಜೆ 5.00 ಗಂಟೆಯ ವರೆಗೆ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, ನೋಂದಾಯಿತ ಕಚೇರಿ: ದಿ ಫೇರ್ ವೇ, ನೆಲ ಮತ್ತು ಮೊದಲ ಮಹಡಿ, ಸರ್ವೆ ನಂ.10/1, 11/2 & 12/2ಬಿ, ದೊಮ್ಮಲೂರು ಪಕ್ಕ, ಕೋರಮಂಗಲ ಇನ್ನರ್ ರಿಂಗ್ ರಸ್ತೆ, ಇಜಿಲ್ ಬಿಸಿನೆಸ್ ಪಾರ್ಕ್ ಪಕ್ಕ, ಚಲ್ಲಘಟ್ಟ ಬೆಂಗಳೂರು–560071.

ಹರಕೃತ ಸ್ವತ್ತಿನ ವಿವರ: ಐಟಂ ನಂ.1: ಸರ್ವೆ ನಂ.2/ಪಿ1, ವಿಜಯಪುರ ಗ್ರಾಮ, ವಿಜಯಪುರ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಜಿಲ್ಲೆ. ಆಸ್ತಿಯ ಚಕ್ಕುಬಂದಿ : ಪೂರ್ವಕ್ಕೆ : ಶರಪುದ್ದೀನ್ ರವರ ಆಸ್ತಿ, ಪಕ್ಷಿಮಕ್ಕೆ : ನಮ್ಮ ಆಸ್ತಿ. ಉತ್ತರಕ್ಕೆ : ಸಾರ್ವಜನಿಕ ರಸ್ತೆ ದಕ್ಷಿಣಕ್ಕೆ : ನಮ್ಮ ಆಸ್ತಿಯ ವಿಸ್ತೀರ್ಣ 0−0 3/4 % ಗುಂಟೆಗಳು. ಐಟಂ ಸಂಖ್ಯೆ2: ಸರ್ವೆ ನಂ.2/ಪಿ1, ವಿಜಯ ಪುರ ಗ್ರಾಮ, ವಿಜಯಪುರ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಜಿಲ್ಲೆ. ಚಕ್ಕುಬಂದಿ : ಪೂರ್ವಕ್ಕೆ : ಶರ್ಪುದ್ದೀನ್ ರವರ ಆಸ್ತಿ, ಪಕ್ಷಿಮಕ್ಕೆ : ನಮ್ಮ ಆಸ್ತಿ. ಉತ್ತರಕ್ಕೆ : ಸಾರ್ವಜನಿಕ ರಸ್ತೆ, ದಕ್ಷಿಣಕ್ಕೆ : ನಮ್ಮ ಆಸ್ತಿಯ ವಿಸ್ತೀರ್ಣ 0−0 1/4 % ಗುಂಟೆಗಳು.

ಸ್ಥಿತ್ರಗಳನ್ನು "ಎಲ್ಲಿ ಆಧಾರವಿದೆಯೋ ಹಾಗೆ" ಮತ್ತು "ಯಾವುದೇ ಆಧಾರದ ಮೇಲೆ" 'ಆನ್ ಲೈನ್ನಲ್ಲಿ ಇ-ಹರಾಜು ನಡೆಸಲಾಗುವುದು. ಬ್ಯಾಂಕಿನ ಅನುಮೋದಿತ ಸೇವಾದಾರರಾದ ಮೇ 4 ಕ್ಲೋಸರ್ನ ವೆಚ್ಸ್ಟ್ರೆಟ್ https://bankauctions.in & www.foreclosureindia.com ಪೋರ್ಟರ್ನನ್ನು ಹರಾಜು ನಡೆಸಲಾಗುವುದು. ನಿರೀಕ್ಷಿತ ಬಿಡ್ಡಾರು ಸಂಪರ್ಕಸಬಹುದು. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗಾಗಿ ಸಹಾಯ, ವಿಧಾನ ಮತ್ತು ಇ-ಹರಾಜನ ಆನ್ಫ್ರೇನ್ ತರಬೇತಿಗಾಗಿ ಮೇ 4 ಕ್ಲೋಸರ್, ಶ್ರೀ ಭಾಸ್ಕರ್ ನಾಯ್ಡು ಸಂಪರ್ಕ ಸಂಖ್ಯೆ: 8142000809/ 8142000061. ಇಮೇಲ್ ಐಡಿ: info@bankauctions.in/subbarao@bankauctions.in ಇವರನ್ನ ಸಂಪರ್ಕಸಬಹುದು.
ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿಯಮಗಳು ಮತ್ತು ಷರತ್ರಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಮತ್ತು ಆಸ್ತಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ದಯವಿಟ್ಟು ಜನ ಸ್ಥಾಲ್ ಫೈನಾನ್ಸ್ ಬ್ಯಾಂಕ್ ಅಧಿಕೃತ ಅಧಿಕಾರಿಗಳು, ಶ್ರೀ ರಂಜನ್ ನಾಯಕ್ (ಮೊ.ಸಂ.9590858249), ಶ್ರೀ ಉಮೇಶ್ (ಮೊ.ಸಂ.8050149617) ಮತ್ತು ಶ್ರೀಮತಿ ಸೈಯದಾ (ಮೊ.ಸಂ.7400445147) ಅಧಿಕೃತ ಅಧಿಕಾರಿಯವರ ಉತ್ತಮ ತಿಳುವಳಿಕೆ ಮತ್ತು ಮಾಹಿತಿಗಾಗಿ ಇವರನ್ನ ಸಂಪರ್ಕಸಬಹುದುದೆ, ಆಸ್ತಿಗಳ ಮೇಲೆ ಯಾವುದೇ ಆದಾಗ್ಯೂ ಉದ್ದೇಶಿತ ಬಿಡ್ಡಾದಾರರರು ಹೊರೆಗಳಿಗೆ ಸಂಬಂಧಿಸಿದಂತೆ ತಮ್ಮದೇ ಆದ ವಿಚಾರಣೆಗಳನ್ನು ಮಾಡಬೇಕು, ತಮ್ಮ ಬಿಡ್ ಸಲ್ಲಿಸುವ ಮೊದಲು ಅಭಿಯ ಶೀರ್ಷಿಕ್, ತಮ್ಮ ಬಿಡ್ ಸಲ್ಲಿಸುವ ಮೊದಲು ಅಧಿಯ ಶೀರ್ಷಿಕೆ ತಮ್ಮ ಬಿಡ್ ಸಲ್ಲಿಸುವ ಮೊದಲು ಅಧಿಯ ಶೀರ್ಷಿಕೆ ಮತ್ತು ಮಾರುತ ಮಾಡಲಾಗುವುದಿಲ್ಲ. ಅಡಮಾನದ ಆಸ್ತಿಗಳಿಗೆ ನಿಗದಿಪಡಿಸಲಾದ ಇ-ಹರಾಜಿನ ಕುರಿತು ಮೇಲೆ ತಿಳಿಸಿದಂತೆ ಮೊತ್ತವನ್ನು ಪಾವತಿಸಬೇಕು, ಒಂದು ವೇಳೆ ಉಳೀದಿರುವ ಬಾಕಿ ಮೊತ್ತ ಖುರ್ಚು ವಚ್ಚಗಳನ್ನು ಮರುಪಾವತಿಸಲು ವಿಫಲರದ ಆಸ್ತಿಯನ್ನು ಮಾರುತ ಮಾಡಲಾಗುವುದು ಎಂದು ಈ ಸೂಚನೆ ಮೂಲಕ ನೀಡಲಾಗುತ್ತದೆ.

ದಿನಾಂಕ: 21.10.2023, ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿಗಳು, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟ

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲ್ಲೂಕು ಆಡಳಿತ ಸೌಧ, ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆಯಿಂದ ದಿನಾಂಕ: 03-09-2022ರಂದು ಸುಮಾರು 7 ವರ್ಷದ ಕೌದಿಯಮ್ಮ ಎಂಬ ಹೆಣ್ಣು ಮಗುವಿನ ಪೋಷಕರು ಯಾರೆಂಬುದು ಗೊತ್ತಿಲ್ಲದೆ ಮಗುವಿನ ಪಾಲನೆ ಮತ್ತು ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿದ್ದು, ಸಮಿತಿಯ ಆದೇಶದ ಮೇರೆಗೆ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿದ್ದು, ಬಾಲಕಿಯು ಅವಳ ತಂದೆ ಸುರೇಶ್ ಮತ್ತು ತಾಯಿ ಕಸ್ತೂರಿ ಎಂದು ತಿಳಿಸಿರುತ್ತಾಳೆ. ಪ್ರಸ್ತುತ ಬಾಲಕಿಯು ಸುಮಾರು 8 ವರ್ಷದವಳಾಗಿದ್ದು, ಕೋಲು ಮುಖ ಮತ್ತು

ಕಪ್ಪು ಮೈ ಬಣ್ಣ ಹೊಂದಿರುತ್ತಾಳೆ. **ಈ ಬಾಲಕಿಯ ಜೈವಿಕ ಪೋಷಕರು ಮತ್ತು ಸಂಬಂಧಿಕರು** ಇದ್ದಲ್ಲಿ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲ್ಲೂಕು ಆಡಳಿತ ಸೌಧ, ಚಿಕ್ಕಮಗಳೂರು, ದೂ.ಸಂ: 9482912933, 8722679186, 08262-295654 ಅವರನ್ನು ಸಂಪರ್ಕಿಸಲು ಕೋರಿದೆ



ವಿಜಯನಗರ ಶಾಖೆ ಕೆ.ಬಿ. ಸಂಘ ಬಿಲ್ಡಿಂಗ್, 3ನೇ ಮುಖ್ಯರಸ್ತೆ, 3ನೇ ಕ್ರಾಸ್, ಬೆಂಗಳೂರು-560040. ದೂ: 080-23300290 ಇ–ಮೇಲ್: VJVIJB@bankofbaroda.com

(ಸ್ಥಿರಾಸ್ತಿಗಳಿಗಾಗಿ)

ಅನುಬಂಧ IV - ನಿಯಮ 8(1) ಸ್ವಾಧೀನ ಸೂಚನೆ

ಕೆಳಸಹಿದಾರರು **ಬ್ಯಾಂಕ್ ಆಫ್ ಬರೋಡ, ವಿಜಯನಗರ ಶಾಖೆ, ಬೆಂಗಳೂರು** ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಯೂರಿಟೈಜೇಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ತ್ ಅಂಡ್ ಎನ್ಪೋರ್ಸ್ಮೆಎಂಟ್ ಆಫ್ ಸೆಕ್ಯೂರಿಟಿ ಇಂಟ್ರೆಸ್ಟ್ ಆಕ್ಟ್ 2002ರ ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಟ್, 2002 (54 ರ 2002) ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ನಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ.25,34,048.81 (ರೂಪಾಯಿ ಇಪ್ಪತ್ತೈದು ಲಕ್ಷದ ಮೂವತ್ತನಾಲ್ಕು ಸಾವಿರದ ನಲವತ್ತೆಂಟು ಮತ್ತು ಎಂಭತ್ತೊಂದು ಪೈಸೆ ಮಾತ್ರ) ದಿನಾಂಕ 29.02.2020ರವರೆಗಿನ ಬಡ್ಡಿ ಮತ್ತು ಇತರೆ ಖರ್ಜು ವೆಚ್ಚಗಳನ್ನು ಪಾವತಿ ಮಾಡಲು ಸಾಲಗಾರರು : 1) ತ್ರೀ ವಿಜಯ್ ಕುಮಾರ್ ಹೆಚ್ 2) ಶ್ರೀಮತಿ ಮಂಜುಳಾ ಕೋಂ. ವಿಜಯ ಕುಮಾರ್ ಹೆಚ್, ಇವರಿಬ್ಬರ ವಿಳಾಸ: ನಂ.1288, 10ನೇ ಮುಖ್ಯ ರಸ್ತೆ, ವಿಜಯನಗರ, ಬೆಂಗಳೂರು-560040 ಇವರಿಗೆ ದಿನಾಂಕ: 02.03.2020 ರಂದು

ಡಿಮ್ಯಾಂಡ್ ನೋಟಿಸ್ನನ್ನು ನೀಡಲಾಗಿತ್ತು. ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಿಲಾದ ಆಸಿಯನು. ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13(4) ರೊಂದಿಗೆ ನಿಯಮ 8ರ ಸೆಕ್ಕುರಿಟಿ ಇಂಟರೆಸ್ಟ್ (ಎನ್ಫ್ ಫ್ರ್ ಮೆಂಟ್) ನಿಯಮ 2002ರ ಪ್ರದತ್ನವಾದ ಅಧಿಕಾರವನ್ನು ಚಲಾಯಿಸಿ ಅವನು/ಅವಳು ಈ ಕೆಳಗೆ ವಿವರಿಸಲಾದ ಆಸ್ತಿಯನ್ನು ದಿನಾಂಕ: 17.10.202: ರಂದು ಭೌತಿಕವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸಾಲಗಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ಸಾಲಗಾರರು ಹಾಗೂ ನಿರ್ದಿಷ್ಟವಾಗಿ ಸಾರ್ವಜನಿಕರು ಈ ಕೆಳಗೆ ವಿವರಿಸಿದ ಆಸ್ತಿಯೊಂದಿಗೆ ವ್ಯವಹರಿಸದಂತೆ e ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು **ಬ್ಯಾಂಕ್ ಆಫ್ ಬರೋಡ,** ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ.25,34,048.81 (ರೂಪಾಯಿ ಇಪ್ಪತ್ತೈದು ಲಕ್ಷದ ಮೂವತ್ರನಾಲು ಸಾವಿರದ ನಲವತ್ತೆಂಟು ಮತ್ತು ಎಂಭತ್ತೊಂದು ಪೈಸೆ ಮಾತ್ರ) ದಿನಾಂಕ 29.02.2020 ರಿಂದ ಬಡ್ಡಿಯನು ಒಳಗೊಂಡಂತೆ ಮುಂದಿನ ಬಡ್ಡಿ ಇತರೆ ಖರ್ಚು ವೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಋಣ

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಉಪ-ಕಾಯಿದೆ (8)ರ ಸೆಕ್ಷನ್ 13ರ ಅನ್ವಯ ಇರುತ್ತದೆ.

ಸ್ಥರಾಕ್ತಿಯ ವಿವರ: ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಿರುವ ಆಸ್ತಿಯ ನಂ.26ಬಿ, ಹಾಸನ್ ಸಿಟಿ ುನಿಸಿಪಲ್ ಆಸಿ ಐಡಿ ನಂ.35–3–571–26ಬಿ. ಎಸ್ಎಎಸ್ ಸಂಖ್ಯೆ 136, ಭೂಮಿಯ ಪರಿವರ್ತಿತ ಸರ್ವೆ ನಂ.36/13 ಕೆ.ಹೊಸಕೊಪ್ಪಲು, ಬೊಮ್ಮನಾಯಕನಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿದೆ. ಈಗ ಹಾಸನ ಸಿಟಿ ಮುನಿಸಿಪಲ್ ವಾರ್ಡ್ ನಂ.35ರ ವ್ಯಾಪ್ತಿಯಲ್ಲಿದೆ, ಒಟ್ಟು ವಿಸ್ತೀರ್ಣ 4050 ಚದರ ಅಡಿ ಜೊತೆಗೆ ಅಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ, ಅದರಲ್ಲಿ ನೆಲಮಹಡಿಯು 30x32.60 ಅಡಿ. ಒಟ್ಟು ವಿಸ್ಪೀರ್ಣ 975 ಚದರ ಅಡಿ ಮತ್ತು ಮೊದಲನೇ ಮಹಡಿಯ ವಿಸ್ಪೀರ್ಣ 126 ಚದರ ಅಡಿ, ಮತ್ತು ಚಕ್ಕುಬಂದಿ ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಪುಟ್ರಸ್ವಾಮಿಯವರ ಆಸ್ತಿ, ಉತ್ತರಕ್ಕೆ: ದೊಡ್ಡಪಾಪೇಗೌಡರವರ ಆಸ್ತಿ, ದಕ್ಷಿಣಕ್ಕೆ

ಸಹಿ/- ಅಧಿಕೃತ ಅಧಿಕಾರಿ ಬ್ಯಾಂಕ್ ಆಫ್ ಬರೋಡ : ಬೆಂಗಳೂರು

ದಿ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್, ವಿಭಾಗೀಯ ಕಭೇರಿ ಕಟ್ಟಡ, ನಂ.6, 2ನೇ ಮಹಡಿ, ಶ್ರೀ ವಾಸವಿ ದೇವಸ್ಥಾ KVB Karur Vysya Bank ವಿಭಾಗೀಯ ಕಭೇರಿ ಕಟ್ಟಡ, ನಂ.6, 2ನೇ ಮಹಡಿ, ಶ್ರೀ ವಾಸವಿ ದೇವಸ್ಥಾನ S mart way to bank ರಸ್ತೆ, ಸಜ್ಜನ್ ರಾವ್ ಸರ್ಕಲ್, ವಿವಿ ಮರಂ, ಬೆಂಗಳೂರು – 560 004.

ಲಾಕರ್ ಬ್ರೇಕ್ ಓಪನ್ ಬಗ್ಗೆ ಸಾರ್ವಜನಿಕ ಸೂಚನೆ

ಕೆಳಗಿನ ಗ್ರಾಹಕರು ಈ ಕೆಳಗಿನ ಶಾಖೆಗಳಿಂದ ಸುರಕ್ಷಿತ ಲಾಕರ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಮತ್ತು ದ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ಅವರು ಪುನರಾವರ್ತಿಕ ಸೂಚನೆಗಳನ್ನು ನೀಡಿದ್ದರೂ ಸಹ, ನಿಗದಿತ ಸಮಯದೊಳಗೆ ಅದನ್ನು ನವೀಕರಿಸಲು ವಿಫಲರಾಗಿದ್ದಾರೆ. ಹಾಗೆಯೇ ಲಾಕರ್ ಬಾಡಿಗೆ ಬಾಕಿಯನ್ನು ಪಾವತಿಸಲು ವಿಫಲರಾಗಿರುವುದರಿಂದ, ಈ ಕೆಳಗಿನ ದಿನಾಂಕಗಳಂದು ಬೆಳಿಗ್ಗೆ 10.30 ಗಂಟೆಗೆ ಸೆಂಬಂಧಪಟ್ಟ ಶಾಖೆಯ ಆವರಣದಲ್ಲಿ ಈ ಲಾಕರ್ ಅನ್ನು ಓಪನ್ ಮಾಡಲು ನಿರ್ಬಂಧಿತರಾಗಿದ್ದೇವೆ.

ಈ ಸಾರ್ವಜನಿಕ ಸೂಚನೆಯು ಬಾಡಿಗೆದಾರರಿಗೆ ಮತ್ತು ಸತ್ತವರ ಕಾನೂನುಬದ್ಧ ಉತ್ತರಾಧಿಕಾರಿಗಳ ಯಾವುದಾದರೂ ಇದ್ದರೆ ಅನ್ವಯಸುತ್ತದೆ. ಈ ನೋಟೀಸ್ನ ನಕಲನ್ನು ನೊಳಂದಾಯಿತ ಪೋಸ್ಟ್ (RPAD) ಮೂಲಕ ಬಾಡಿಗೆದಾರರು/ಕಾನೂನು ಉತ್ತರಾಧಿಕಾರಿಗಳಿಗೆ ಪ್ರೇಕ್ ಓಪನ್ ದಿನಾಂಕದೊಳಗೆ ಒಟ್ಟು ಲಾಕರ್ ಬಾಕಿಯನ್ನು ಪಾವತಿಸಲು ಕಳುಹಿಸಲಾಗುತ್ತದೆ. ನೋಟಿಸ್ಗಳನ್ನು ಶಾಖೆಯಲ್ಲಿ

ಕೊನೆಯದಾಗಿ ಲಭ್ಯವಿರುವ ವಿಳಾಸಗಳಿಗೆ ಕಳುಹಿಸಲಾಗುತ್ತದೆ. ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ಯಾವುದೇ ಪೂರ್ವ ಸೂಚನೆ ಇಲ್ಲದೆ ಪ್ರೇಕ್ ತೆರೆಯುವ ದಿನಾಂಕವನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿದೆ.

	**	. 4				
₹)	ಬಾಡಿಗೆದಾರನ/ಳ	ಲಾಕರ್ ಸಂಖ್ಯೆ	ಬಾಕಿ	ಬ್ರೇಕ್ ಓಪನ್	ಶಾಖೆಯ ಹೆಸರು	
ಸಂ	ಹೆಸರು		ಮೊತ್ತ (₹)	ದಿನಾಂಕ	ಮತ್ತು ವಿಳಾಸ	
1	ಸುಂದರರಾಜನ್. ಜೆ	1308002B021	6,726			
2	ಪ್ರಿಯಾಂಕಾ ಲಾಲ್ವಾನಿ	1308002B043	9,558			
3	ರವಿಶಂಕರ್.ಎಂ	1308005B007	8,142		ಕರೂರ್ ವೈಶ್ಯ	
4	ಧಯಾಳನ್.ಆರ್	1308001B018	15,222		ಬ್ಯಾಂಕ್ ನಂ.869/C,	
5	ಡೊಮಿನಿಕ್ ಸವಿವೋ ಎಂ	1308002B029	19,571		17ನೇ ಜಿಮುಖ್ಯರಸ್ತೆ.	
6	ಪುರುಷೋತ್ತಮ ರೆಡ್ಡಿ	1308001B039	19,979		ವಿ ಬ್ಲಾಕ್, ರಾಜಾಜಿನಗರ,	
7	ರಾಮನಾಥ್ ಆರ್	1308005B002	9,558	26/10/2023	ಬೆಂಗಳೂರು–	
8	ಗಣೇಶ್ ಎಸ್	1308002B032	6,726	20/10/2023	560010	
9	ಗಣೇಶ್ ಜಿಪಿ	1308002B014	8,142		ಘೋನ್ ಸಂಖ್ಯೆ:	
10	ಮಂಜುಳಾಪಿಡಿಇಒ	1308002B049	8,142		08023301901	
11	ರಮೇಶ್ ಜಿ ಅತ್ರೆ	1308002E010	33,040		ಮೊಬೈಲ್ 9047684888	
12	ಗೋವಿಂದರಾಜುಲು ಕೆ	1308001B038	10,974		2047.004300	
13	ಪನ್ನಾಲಾಲ್ ಜೈನ್	1308005B033	9,558			
14	ಸೆಲ್ವಿ ಕುಮಾರ್	1308004B049	5,310			
1	ಪ್ರಮೀಳಾಕೆ	1303003B021	8,142		ಕರೂರ್ವೈಶ್ವಬ್ಯಾಂಕ್	
2	ಮಹಮ್ಮದ್ ಸಲಾಹುದ್ದೀನ್ ಬಿ	1303001A064	5,310		ನಂ.230/2, ಸಂಪಿಗೆ ರಸ್ತೆ,15ನೇಕ್ರಾಸ್,	
3	ಸಂದೀಪ್ ಎಸ್	1303002A026	5,310		ಮಲ್ಲೇಶ್ವರಂ,	
4	ಅಜಯ್ ಶ್ರೀನಿವಾಸ್ ಜೆ	1303002A043	5,310	30/10/2023	ಬೆಂಗಳೂರು-560003 ಘೋನ್ ಸಂಖ್ಯೆ:	
5	ಗೀತಾ ಆರ್	1303002A059	5,310		080-23343194	
6	ಆರ್ಥರ್ ಎಡಿ'ಸೋಜಾ	1303002A074	14,081		ಮೊಬೈಲ್ 9739099423	
7	లక్ష్తి వి	1303001A031	12,390			
1	ಮಾಗೇಶ್ವರಿ ಎಸ್	1304004B040	9,558		ಕರೂರ್ ವೈಶ್ಯಬ್ಯಾಂಕ್ ನಂ.13,ಶೇಷಾಸದನ್,	
2	ವಿಜಯಲಕ್ಷ್ಮಿ ಮೆನನ್	1304003B020	18,054		ಕೇಂಬ್ರಿಡ್ಜ್ ರಸ್ತೆ, ಹಲಸೂರು,	
3	ಸವಿತಾ ಎಸ್ ರಾವ್	1304005D028	29,645	31/10/2023	ಬೆಂಗಳೂರು-560008 ಘೋನ್ಸ್ಂಖ್ಯೆ:	
4	ಸಬೀರಾ ಬೇಗಂ	1304001A011	8,142		080-25551909	
5	ಪ್ರಮೀಳಾ.	1304001A016	5,310		ಮೊಬೈಲ್ 9739099425	

ಸಾರ್ವನಿಕರಲ್ಲಿ ಸೂಚಿಸುವುದೇನೆಂದರೆ, ಈ ಕಿಳ'ಕ'ಂಡ' ನಾವ')ಗಳು ಶ್ರೀ ಜಿ. ವೆಂಕಟಸೂರ್ಯನಾರಾಯಣ, ಬಿನ್ ಲೇಟ್ ಶ್ರೀಜಿ. ವಂಕಟಗೂರ್ಯನಾರಾಯಣ, ಬಿನ್ ಲೀಟ್ ಶ್ರೀ ಜಿ. ಸುಟ್ಟರಾವ್, ಫ್ಲಾಟ್ ನಂ.ಎಫ್-7, ಸ್ಟಾರ್ಟ್ ಫೋರ್ಟ್, 45, ಓನರ್ಸ್ ಕೋರ್ಟ್, ವೆಸ್ಟ್, ಕಸವನಹಳ್ಳಿ, ಕೈಕೊಂಡಹಳ್ಳಿ, ಬೆಂಗಳೂರು– 560035, ಇವರಿಂದ ಈ ಕೆಳಗೆ ನಮೂದಿಸಿರುವ ಷೆಡ್ಯೂಲ್ ಸ್ವತ್ತನ್ನು ಖರೀದಿ ಮಾಡಲು, ದಿನಾಂಕ: 15-10-2023 ರಂದು ಖರೀದಿ ಕರಾರು ಒಪ್ಪಂದ 13-10-2023 ರಂದು ಖರೀದ ಕರಿಂದ ಒಪ್ಪಂದ ಪತ್ರವನ್ನು ಮಾಡಿಕೊಂಡಿರುತ್ತೇವೆ ಮತ್ತು ಷೆಡ್ಯೂಲ್ ಸ್ವತ್ತು ಶ್ರೀ ವೆಂಕಟಸೂರ್ಯನಾರಾಯಣ ಜಿ ರವರ ಸಂಪೂರ್ಣ ಹಕ್ಕುಳ್ಳ ಮತ್ತು ಮಾಲೀಕತ್ವಕ್ಕೆ ಒಳಪಟ್ಟಿರುತ್ತದೆ ಎಂದು ದೃಡೀಕರಿಸಿರುತ್ತಾರೆ.

ಆದಾಗಿ ಸಾರ್ವಜನಿಕರಲ್ಲಿ ಈ ವೃವಹಾರದ ಬಗ್ಗೆ ಏನಾದರೂ ತಂಟೆ ತಕರಾರು ಇದ್ದಲ್ಲಿ, ಆಕ್ಷೇಪಣೆ ಪತ್ರಗಳನ್ನು ದಾಖಲಾತಿ ಸಮೇತ ಈ ಕೆಳಕಂಡ ವಿಳಾಸಕ್ಕೆ ಈ ಸಾರ್ವಜನಿಕ ಪ್ರಕಟಣೆಗೊಂಡ 7 ದಿನಗಳ ಒಳಗೆ ಅಂಚೆ ಮೂಲಕ ಸಲ್ಲಿಸತಕ್ಕದ್ದು, ಒಂದು ವೇಳೆ ಸಮಯದ ಪರಿಮಿತಿ ಒಳಗೆ ಎಂದು ವೇಳ ಸಮಯದ ವರಮಾತ ಜಳಗ ಯಾವುದೇ ಆಕ್ಷೇಪಣೆ, ಪತ್ರಗಳು ತಲುಪದಿದ್ದಲ್ಲಿ ಯಾವುದೇ ತಂಟೆ ತಕರಾರು ಇಲ್ಲವೆಂದು ಪರಿಗಣಿಸಿ ನಾ ವೈಗ'ಳ'ು ವೈವ'ಹಾರ'ವ'ನ'ು ಸಂಪೂರ್ಣಗೊಳಿಸುತ್ತೇವೆ.

ಷೆಡ್ಯೂಲ್ ಸ್ವತ್ತು ಬೆಂಗಳೂರು ಬನಶಂಕರಿ, 6 ನೇ ಸ್ಪೇಜ್, 2ನೇ ಬ್ಲಾಕ್, ಖಾಲಿ ನಿವೇಶನ ಸಂಖ್ಯೆ 533, ಖಾತಾ ನಂ. BDA/RO(S)/533/BSK6-2/533/16-17, PID No 3320020551ನೇ ನಂಬರುವುಳ್ಳ ನಿವೇಶನಕ್ಕೆ ವಿಸ್ತೀರ್ಣ ಪೂರ್ವ–ಪಶ್ಚಿಮ: 12.0 ಮೀಟರ್ಗಳು, ಉತರ-ದಕಿಣ: 9.0 ಮೀಟರ್ಗಳು, ಒಟ್ಲು

ಚದರ ಮೀಟರ್ಗಳು ಇದಕ್ಕೆ ಚಕ್ಕುಬಂದಿ:

ಪೂರ್ವಕ್ಕೆ : ರಸ್ತೆ **ಪಶ್ಚಿಮಕ್ಕೆ :** ಸೈಟ್ ನಂ.538 ಉತ್ತರಕ್ಕೆ: ಸೈಟ್ ನಂ.533 A **ದಕ್ಷಿಣಕ್ಕೆ**: ಸೈಟ್ ನಂ.532

ಇವರಿಂದ: 1) ಶ್ರೀ ಪ್ರಶಾಂತ್ ಎಸ್ ಬಡಶೇಶಿ, ಬಿನ್ ಸುರೇಂದ್ರ ಬಡಶೇಶಿ, 2) ಶ್ರೀಮತಿ ರತಿ ಬಡಶೇಶಿ, ಕೋಂ ಪ್ರಶಾಂತ್ ಎಸ್ ಬಡಶೇಶಿ, ಫ್ಲಾಟ್ ನಂ. 437 ಮಹಾವೀರ ವಿಲ್ಲೋ, ನ್ಯೂ ಚರ್ಚ್, ಬೆಂಗಳೂರು–560060 ಮೊ: 9986067162

PUBLIC NOTICE

My clients intend to purchase, Item 1 of the properties described in the Schedule heret rom Premier Holiday Homes and Resort Indi P) Limited and rest of the Items from Shri G. G. Shenoy, who have represented that they are th full and absolute owners of their respective tems out of the properties described in the Schedule hereto. If any person has any claim o objection for such purchase by my clients, such person or persons may lodge his/her claim o objection in writing with the undersigned with relevant legal documents and proof of sucl claims by sending the same by post or to the under mentioned e-mail, within 30 days from this date and no claim or objection will be ntertained after 30 days and my client wi oceed ahead to complete the sale transaction

	Schedule of prop	<u>erties</u>
Item No.	Survey Number	Area in acres
1	21/2	4.44
2	1/35	5.00
3	1/38	4.00
4	1/39	4.00
5	1/66	10.00
6	1/36	5.00
7	1/34	3.00
8	21/1	15.00
9	33	5.02
10	43	4.12
11	15/11	5.02
12	15/7	2.00
13	15/1	3.52
14	1/65	7.50
15	15/12	16.00
16	22/5	5.50
17	1/45	4.00
18	1/46	4.00
19	42	2.23
20	32	2.36
21	44/26	3.36
22	34/1	1.76

The above properties are situated in Hadager Village, Sunticoppa Hobli, Somwarpet Taluk Kodagu District, Karnataka State.

A. R. Kishore, kishoreammathi@gmail.com



We Muniyamma W/o S.G.Rathanaiah, age about 82 years, Murthy S/o Late Nanjundappa aged about 38 years, Vishwa S/o La aged about 38 years, Vishwa S/o Late Nanjundappa, aged about 39 years, Moham S/o Late Nanjundappa aged about 33 years, Sunil S/o Late Nanjundappa aged about 31 years, all are residing Huladenahalli Village, fekal hobil, Malur Taluk. We are absolute owners of the below mentione property. The said property is part of the Gomala land and it is not been demarcated. We have not been in position to demarcate the represery by approaching mostion to demarcate the represery by approaching

osition, to demarcate the property by approachin oncern authorities. While that to be fact, **in the yea** 2010, one Thyagarajan Murali was introduced t us. Debadatha Das S/o Maheshwar Das, age about 55 years, residing at #24/8, Gangamma Temple street, A-Narayanapura, Dooravani Nagar Post, Bangalore - 560016 was undertaking the work to get the demarcation of property. Accordingly, in this regard negotiation was held. In the said negotiation, Debadatha Das demanded the amount of Rs. 50,000/- towards expenses of demarcation. We have agreed for same and given a said amount by way of cash. As per Debadatha Das desire, we and Nanjundappa have executed the registered power of attorney on 16.08.2010. The said deed was duly registered in the office of Sub register book. 4, MIR-4-00080-2010-11 in CD No.MLRD 53, We have just executed only for purpose of getting the demarcation of property and also appear before revenue authorities. We have not received any single penny of amount from him. Since form the date GPA, he not put any efforts to get demarcation of schedule property. However, he, taking under advantage of CPA he contains the contai about 55 years, residing at # 24/8, Gangami Temple street, A-Narayanapura, Doorayani Nac

get demarcation of schedule property. However, h taking undue advantage of GPA, he acte detrimental to interest of us. Since from GPA, w approaching him on several occasions and enquir about the status of demarcation of schedu about the status of demarcation of schedule property, but he did not disclose anything and postponing the one or the reason. Finally he not respond our request. When he failed to perform his part of job, we are demanded him to execute the Cancellation of GPA dated 16.08.2010, but he postponed the same one or other reason. Finally he not respond our request. Accordingly, We have decided to terminate the GPA Executed by us and same was terminated.

ame was terminated. Whereas, for above said reasons an

Now know all that by that deed we cancel the sai power of attorney absolutely and completely an revoke all power or authority thereby and ther nder given to him before cancellation eith expressly or impliedly to do all act, deed, intents an

ourposes regarding the said property. SCHEDULE All the piece and parcel of property bearing Sy No.238 / P4, measuring 4 acres out of it 1 Acre 0t guntas, situated at Huladenahalli Village, Teka Hobli, Malur Taluk, Kolar District and same is bounded on East by : Road, West by : Land Bhow Krishapan, North by : Bernailing land in same Krishapan, North by : Bernailing land in same

Krishnappa, North by: Remaining land in sam survey number and South by: Road. P. S. CHANDRESH, Advocate, Malur

PUBLIC NOTICE

This is to inform the general public tha "Ashok Kumar C Sheth, S/o. Mr. Chandulal F Apartments, Kumara Park East, Bangalore 560001. The above said Ashok Kumar C Sheth had approached M/s. Kotak Mahindra Bank imited, for sanction of credit facilities and tha during the course of title verification, it has beer found that Partnership Deed of M/s. Amber Aromatics lost/misplaced/non-traceable. anyone has/any objections on the misplacemen of the said deeds/constituent documents, the ame can be intimated to the undersigned within 7 days from this notice along with supporting documents, failing which it shall be construed that any such claim against Mr Ashok Kumar Sheth is waived, abandoned and the bank shall presume that Mr Ashok Kumar C Sheth is entitled to act in accordance to law to do such acts to manage the affairs on the property." Any claim after the said period shall not be

Mariappa M S & Associates No. 7, 3 rd Floor, Kasturi Apartments, 35/11, Langford Road Cross, Shanthinagar,

Bangalore - 560 025, Mob. 9986811199

PUBLIC NOTICE

General Public are hereby notified that my client Sri. Shivakumar D.S s/o Shankarap residing at No. 52/1, 8th cross, Lakshmi layout, Garvebhavi palya, Bangalore South – 560068, Mob : 9742611432, has lost the a) original Sale deed dated 21-03-2006, regd as no. 20279 / 2005-06, b) Original Sale deed dated 02-03-2007, regd as No. 28367 / 2005-07, both in respect of Front portion of Site no. 56, CMC Khata no. 52/2, Site no. 56, CMC Khata no. 52/2, Lakshmishree layout, Garvebhavi palya, Hongasandra Dhakale, Begur Hobli, Bangalore South Taluk, measuring East to West – 30 feet and North to South eastern side – 17 feet and western side 27 feet totally 660 Sq. ft. He has lodged Complaint in that respect before the Bangalore city police on 19-10-2023, vide Lost Report No. 0773778 / 2023. General public are hereby requested to handover the said lost documents if found and also it is hereby cautioned not to deal with any person in cautioned not to deal with any person i respect of the above mentioned propert except with Sri. Shivakumar. D.S.

If any personal / institution has any claim or interest of any nature pertaining to aforesaid property and Document, the said claims along with supporting document shall be along with supporting document shall be filed with undersigned within 7 days from the date of publication of the notice at the ddress mentioned below. Any claims raised hereafter shall not be entertained or binding

Devananda .I., Advocate, # 11/3, Sanjeeva naik lane, Avenue road cross,Bangalore – 560002. Mob – 9980225000

KVB) **Karur Vysya Bank**

ದಿ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ಅಸೆಚ್ ರಿಕವರಿ ಶಾಖೆ, ವಿಭಾಗೀಯ ಕಛೇರಿ ಕಟ್ಟಡ, ನಂ.6, Smart way to bank ಶ್ರೀ ವಾಸವಿ ದೇವಸ್ಥಾನ ರಸ್ತೆ, ಸಜ್ಜನ್ ರಾವ್ ಸರ್ಕಲ್, ವಿವಿ ಮರಂ, ಬೆಂಗಳೂರು-56000

ಸ್ಥಿರಾಸ್ತಿಗಳ ಮಾರಾಟಕ್ಕೆ ಸೂಚನೆ

8(6) ರ ನಿಬಂಧನೆಯೊಂದಿಗೆ ಭದ್ರತಾ ಹಿತಾಸಕಿ (ಎನ್ಫ್ರೋರ್ಸ್ ಮೆಂಟ್) 2002 ರ ನಿಯಮಗಳು ಓದಿಕೊಂಡಂತ ಸೆಕ್ಯುರಿಟೈಸೇಶನ್ ಮತ್ತು ರಿಕನ್ ಸ್ವಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ ಮೆಂಟ್ ಆಫ್ ಭದ್ರತಾ ಹಿತಾಸಕ್ತಿ ಕಾಯ್ದೆ, 2002 ರನ್ವಯ ಸ್ಥರಾಸ್ತಿಗಳ ಮಾರಾಟಕ್ಕಾಗಿ ಇ–ಹರಾಜು ಮಾರಾಟದ ಸೂಚನೆ

ಸಾಮಾನ್ಯವಾಗಿ ಸಾರ್ವಜನಿಕರಿಗೆ, ಸಾಲಗಾರರು ಮತ್ತು ಜಾಮೀನುದಾರರಿಗೆ ಈ ಸೂಚನೆ ಮೂಲಕ ತಿಳಿಸುವುದೇನೆಂದರೆ ಭದ್ರತಾ ಸಾಲದಾತರಿಗೆ ಈ ಕೆಳಗೆ ವಿವರಿಸಿದ ಅಡಮಾನಾದ/ ವಿಧಿಸಿದ ಸ್ಥಿರಾಸ್ತಿಯನ್ನು ಅಧಿಕೃತ ಅಧಿಕಾರಿ **ದಿ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್,** ರವರು ಭೌತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತಾರೆ ದಿನಾಂಕ : 23.11.2023 ರಂದು ಸ್ವತ್ತನ್ನು "ಎಲ್ಲಿ ಹೇಗಿದೆಯೋ ಹಾಗೆ". "ಎಲ್ಲಿ ಏನಿದೆಯೋ ಹಾಗೆ" ಮತ್ತು "ಅಲ್ಲಿ ಏನೇ ಇರಲಿ ಹಾಗೆ" ಆಧಾರದಲ್ಲಿ ಸಾಲ ವಸೂಲಾತಿಗಾಗಿ ಮಾರಾಟ ಮಾಡಲಾಗುವುದು. ಸಂದಾಯವಾಗತಕ್ಕ ಮೊಬಲಗು: ರೂ.92,26,593.03/-(ರೂಪಾಯಿ ತೊಂಭತ್ತೆರಡು ಲಕ್ಷದ ಇಪ್ಪತ್ತಾರು ಸಾವಿರದ ಐದುನೂರ ತೊಂಭತ್ತಮೂರು ಮತ್ತು ಮೂರು ಪೈಸೆ ಮಾತ್ರ**) ದಿ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ಶಾಖೆ** ಭದ್ರತಾ ಸಾಲದಾತರವರಿಂದ **ಸಾಲಗಾರರು: (1) ಶ್ರೀ ಕಿರಣ್ ಕುಮಾರ್ ಎಸ್** ಬಿನ್ ಶಂಕರ ನಾರಾಯಣ ದೇವರಕೊಂಡ, ನಂ.357, ಮಾತೃ ಶ್ರೀ, ನೆಲ ಮಹಡಿ, ಗಿರಿನಗರ 1ನೇ ಹಂತ ಬೆಂಗಳೂರು-560085, **ಮತ್ತೊಂದು ವಿಳಾಸ**:- ಎಸ್ಎಫ್-201, ನಿವೇಶನ ನಂ.207/ಎ, 2ನೇ ಮಹಡಿ, "ವಿಜಯ ಕ್ಲೆನ್" ಖಾತಾ ನಂ.438/207-ಎ ಬಿಕಾಸಿಪುರ ಗ್ರಾಮ , ಉತ್ತರಹಳ್ಳಿ ಹೋಬಳಿ ಬೆಂಗಳೂರು-560006. (2) ಶ್ರೀ ಶಿವ ಪ್ರಕಾಶ್ ೩ ಬಿನ್ ಚಂದ್ರಶೇಖರ್, ನಂ.19, ದಾಮೋದರ್ ಮುದಲಿಯಾರ್ ರಸ್ತೆ ಹಲಸೂರು, ಬೆಂಗಳೂರು-560008, **ಮತ್ತೊಂದು ವಿಳಾಸ**:- ಆರ್ಮಿ ಬೇಸ್ ಕಾರ್ಯಾಗಾರ, ಟೋಕನ್ ನಂ.3025, ಸಿಡಿ, 515, ಟ್ರಿನಿಟಿ ಚರ್ಚ್ ರಸ್ತೆ, ಹಲಸೂರು, ಬೆಂಗಳೂರು-560008, **ಮತ್ತೊಂದು ವಿಳಾಸ**:- ಡಿ.ನಂ:1023, ಕೆ ಆರ್ ಪುರಂ, ಐಟಿಐ ಕಾಲೋನಿ, ಇ ಹಂತ, 5ನೇ ಮುಖ್ಯರಸ್ತೆ, ಬೆಂಗಳೂರು. ಮೀಸಲು ಬೆಲೆ ರೂ.43,50,000/- (ರೂಪಾಯಿ ನಲವತ್ತಮೂರು ಲಕ್ಷದ ಮತ್ತು ಐವತ್ತು ಸಾವಿರ ಮಾತ್ರ) **ಮತ್ತು ಕ್ರಮವಾಗಿ ಮುಂಗಡ ಠೇವಣಿ ಇಎಂಡಿ ಮೊತ್ತ ರೂ.4,35,000**/–(ರೂಪಾಯಿ ನಾಲ್ಕು ಲಕ್ಷದ ಮೂವತ್ತೈದು ಸಾವಿರ ಮಾತ್ರ).

ಸ್ಥರಾಸ್ತಿಯ ವಿವರ ಫ್ರಾಟ್ ಸಂಖ್ಯೆ: ಎಸ್ಎಫ್ 201, ಕಟ್ಟಡದಲ್ಲಿ ನಿರ್ಮಿಸಲಾದ ನಿವೇಶನ ನಂ.207/ಎ, ರಾಜರಾಜೇಶ್ವರಿ ಸಿಎಂಸಿ, ಖಾತಾ ನಂ.438/207–ಎ, "ವಿಜಯ ಕ್ಷೆನ್". ಬಿಕಾಸಿಪುರ ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು (ಒಟ್ಟು ಅಪಾರ್ಟ್ಫ್ರೆಟ್ ಕಟ್ಟಡದ ಗಾತ್ರ ಅಂದಾಜು ವಿಸ್ತೀರ್ಣ ಪೂರ್ವಕ್ಕೆ: 146 ಅಡಿ, ಪಶ್ಚಿಮಕ್ಕೆ: 141 ಅಡಿ, ಉತ್ತರಕ್ಕೆ: 52 ಅಡಿ ಮತ್ತು ದಕ್ಷಿಣಕ್ಕೆ: 90 ಅಡಿ) 1100 ಚದರ ಅಡಿಯ ಸೂಪರ್ ಬಿಲ್ಟ್ ಅಪ್ ಪ್ರದೇಶದೊಂದಿಗೆ ಅವಿಭಜಿತ ಪಾಲು 285 ಚದರ ಅಡಿ ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಯಲಚೇನಹಳ್ಳಿಯ ಗಡಿ, ಪಶ್ಚಿಮಕ್ಕೆ: 5ನೇ ಮುಖ್ಯ ರಸ್ತೆ, ಉತ್ತರಕ್ಕೆ: ನಿವೇಶನ ನಂ.207/ಎ ಭಾಗವು ಶ್ರೀಮತಿ ಗಾಯತ್ರಿ ಸುಕೋಮಲರವರಿಗೆ ಸೇರಿದ ಆಸ್ತಿ, ದಕ್ಷಿಣಕ್ಕೆ: ನಿವೇಶನ ನಂ.207–ಐ ಮತ್ತು ರಸ್ತೆ. ಮಾರಾಟದ ವಿವರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ, ದಯವಿಟ್ಟು ನಮ್ಮ ಬ್ಯಾಂಕಿನ /ಭದ್ರತಾ

ಸಾಲಗಾರರ ವೆಬ್ಸೈಟ್ನಲ್ಲಿ ಒದಗಿಸಲಾದ ಲಿಂಕ್ ಅನ್ನು ನೋಡಿ i.e www.kvb.co.in/Property Under Auction ಹಾಗೂ ಮತ್ತೊಂದು ವೆಬ್ ಪೋರ್ಟಲ್ BankAuctions.in/ForeclosureIndia.com ಸೇವಾ ಪೂರೈಕೆದಾರರು, M/s. 4 closure. ಸರ್ಫೇಸಿ ಕಾಯಿದೆ, 2002ರ ನಿಯಮ 8(6)ರ ಅಡಿಯಲ್ಲಿ ಶಾಸನಬದ್ಧವಾಗಿ 30 ದಿನಗಳ ನೋಟೀಸ್

ಸಾಲಗಾರರು / ಜಾಮೀನುದಾರರಿಗೆ ಅಧಿಸೂಚಿಸುವುದೇನೆಂದರೆ ಮೇಲೆ ತಿಳಿಸಿರುವ ಬಾಕಿ ಸಾಲದ ಮೊತ್ತ ಹಾಗೂ ಠಾಲ ತೀರಿಸುವ ದಿನಾಂಕದವರೆಗೂ ಬಡ್ಡಿ ಹಾಗೂ ಅನ್ಸಿಲಿಯರಿ ವೆಚ್ಚಗಳು ಸೇರಿದ ಮೊತ್ತವನ್ನು ಇ–ಹರಾಜಿಗೆ ಸೇರಿದ ದಿನಾಂಕಕ್ಕೆ ಮುಂಚೆ ಪಾವತಿ ಮಾಡಬೇಕು. ವಿಫಲರಾದಲ್ಲಿ ಆಸ್ತಿಯನ್ನು ಹರಾಜು / ಮಾರಾಟ ಮಾಡಲಾಗುತ್ತದೆ. ಹಾಗೂ ಇನ್ನೂ ಬಾಕಿ ಉಳಿದರೆ ಅದನ್ನೂ ಬಡ್ಡಿ ಮತ್ತು ವೆಚ್ಚಗಳ ಸಹಿತ ವಸೂಲು ಮಾಡಿಕೊಳ್ಳಲಾಗುವುದು.

ಸಹಿ/- ಅಧಿಕೃತ ಅಧಿಕಾರಿ ದಿ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್

PUBLIC NOTICE

My client has negotiated the terms and is doing due diligence before concluding the transaction of joint deve transfer in respect schedule property hereto from its present Owners, Mr.Ronald Colaco and Mr. John Robert Colaco Both sons of Late.F.B.L.Colaco, Both are residing at Bengaluru.

Hence, Any person/s, companies, Banks, Financial Institutions etc., asserting any right, title, interest or claim in the schedule property or any part thereof in any manner or having any claim/s against the schedule property or the documents thereof, or against the owners of the Schedule property by objecting to such Transaction/Transfer in favor of my client should write to the undersigned within **FOURTEEN DAYS** of the issuance of this public notice with all documentary proof on which they are basing and asserting their rights with regards to the schedule property or any part thereof, after which period my client shall thereafter complete the said transaction on the basis that there are no claims of whatsoever nature with regards to the schedule property.

SCHEDULE All that piece and parcel of the immovable property in the form of commercially converted vacant land at various Survey numbers listed below at Navarathna Agrahara Village, Jala Hobli, Bengaluru North Taluk, presently falling within the administrative jurisdiction of **Doddajala Grama Panchayath, Bengaluru-562 157.**

SI.	Sy.	Extent in	Extent in Square	Katha No. RDPR Property ID No. &	Conversion		Bounda	aries	
No.	No.	Acres	Meters	Owners name	Order No.	East	West	North	South
1.	7/2 (old No.7)	1 A &18G 2G Kharab	5867.94	1302/1302/7/2 150200200900420292 Mr.Ronald Colaco	ALN(NA) (Jala) SR/35/2011-12 dated 28.07.2011	Sy.No.10/2	Sy. No.7/1	Sy.No.8, 10/1 & 10/2	Road
2.	8	1A & 5 G 2G Kharab	4552.71	1158/1158/8 150200200900401349 Mr.Ronald Colaco	ALN(SA) (Jala) SR/61/2010-11 dated 25.09.2010	Sy. No.10/1 (earlier portion of Sy.No.10)	Sy No.92/1 (earlier portion of Sy.No.92)	Sy.No.9/3 (earlier portion of Sy.No.9)	Sy. No. 7/2
3.	10/1	1A & 33G 2G Kharab	7385.51	1159/1159/10/1 150200200900401350 Mr.Ronald Colaco	ALN(SA) (Jala) SR/61/2010-11 dated 25.09.2010	Sy. No.10/2 (earlier portion of Sy.No.10)	Sy. No.8, 9/1&9/3 (earlier portion of Sy.No.9)	Sy. No.9/1 (earlier portion of Sy.No.9)	Sy. No .7/2
4.	9/1	0A 21G	2124.59	1010/1010 150200200900401036 Mr.Ronald Colaco	ALN(SA) (Jala) SR/95/2007-08 dated 02.06.2008	Sy. No.9/2, & 10/1	Sy. No.92/1	Sy. No.9/2	Sy. No .9/3
5.	9/3	0A 35G	3540.6	1016/1016 150200200900401042 Mr.Ronald Colaco	ALN(SA) Jala SR/50/2007-08 dated 12.02.2008	Sy. No. 10/1	Sy. No. 92/1	Sy. No. 9/1	Sy. No. 8
6.	92/1	0A 37G 1G Kharab	3743.341	1009/10009 150200200900401035 Mr.Ronald Colaco	ALN(SA) Jala SR/50/2007-08 dated 12.02.2008	Sy. No.8, 9/1 & 9/3	Sy. No.91, 92/3, 92/4, & 92/5	Sy. No. 92/2	Sy. No. 7/1
7.	92/3	0A 19G 1G Kharab	1922.04	1016/1016 150200200900401042 Mr.Ronald Colaco	ALN(SA) Jala SR/95/2007-08 dated 02.06.2008	Sy. No. 92/1	Sy. No. 91	Sy. No. 92/1	Sy. No. 92/4
8.	92/4	0A 20G 1G Kharab	2023.42	1446/92/4 150200200900420383 Mr.Ronald Colaco	ALN(SA) Jala SR/24/2008-09 dated 02.12.2008	Sy. No. 92/1	Sy. No. 91 & 4	Sy. No.92/3	Sy. No. 92/5
9.	92/5	0A 19G 1G Kharab	1922.04	1016/1016 150200200900401042 Mr.Ronald Colaco	ALN(SA) Jala SR/95/2007-08 dated 02.06.2008	Sy. No.92/1	Sy. No. 90 & 4	Sy. No.92/4	Remaining Land at Sy No.92/5
10.	91/1 (old No.91)	0A 1G	101.17	1008/1008 150200200900401034 Mr.Ronald Colaco	ALN(SA) Jala SR/95/2007-08 dated 02.06.2008	Sy. No.92/1	Sy. No.92/3	Sy. No.91	Sy. No. 92/3 & 92/4

J. BHASKAR REDDY, Advocate No.106, 'Savithri Nivas', Railway parallel road,

Kumarapark West, Bengaluru – 560 020. Phone: 98801 01301. E-mail: jbhaskarreddy76@gmail.com

Dated: 21.10.202





